



UJJIVAN SMALL FINANCE BANK
Build a Better Life

USFB/CS/SE/2025-26/29

Date: June 04, 2025

To,

National Stock Exchange of India Limited
Listing Department
Exchange Plaza, C-1, Block G, Bandra Kurla
Complex, Bandra (E)
Mumbai – 400 051

BSE Limited
Listing Compliance
P.J. Tower,
Dalal Street, Fort,
Mumbai – 400 001

Symbol: UJJIVANSFB

Scrip Code: 542904

Dear Sir/Madam,

Sub: Intimation of Newspaper Advertisement — Post dispatch of the Notice of the 9th Annual General Meeting of the Bank

Pursuant to applicable Regulation(s) of the Securities and Exchange Board of India (Listing Obligations and Disclosure Requirements) Regulations, 2015, we hereby inform you that a Public Notice by way of an advertisement was published and appeared in all editions of “Financial Express” in English Newspaper and all editions of “Hosadigantha” in Kannada Newspaper.

The aforesaid newspaper advertisement was made in compliance with Section 108 of the Companies Act, 2013 read with Rule 20 of Companies (Management and Administration) Rules, 2014 and applicable General Circulars issued by Ministry of Corporate Affairs intimating, *inter-alia*, that the 9th Annual General Meeting ("AGM") of the members of Bank will be held on Friday, June 27, 2025 at 03.30 P.M. IST through Video Conferencing / Other Audio Visual Means to transact the businesses as set out in the Notice of the AGM.

The Notice of the 9th AGM, was despatched through emails on Tuesday, June 03, 2025.

A copy of the newspaper advertisement is enclosed herewith.

This intimation shall be available on the Bank's website at www.ujjivansfb.in.

We request you to take note of the above.

Thanking You,

Yours faithfully,

For UJJIVAN SMALL FINANCE BANK LIMITED

Sanjeev Barnwal
Company Secretary and Head of Regulatory Framework

Encl: As mentioned above



ಕಿರು ಸುದ್ದಿ

ತಿಗಳರು ಸಮಾಜದ ಮುಖ್ಯವಾಹಿನಿಗೆ ಬನ್ನಿ



♦**ದೊಡ್ಡಬಳ್ಳಾಪುರ:** ಸಮಾಜದ ಸಂಘವನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋದಾಗ ಮಾತ್ರ ಪರಿಪೂರ್ಣತೆ ಸಿಗುತ್ತದೆ. ಸಂಘದ ಜತೆ ಸಮುದಾಯದ ಪ್ರತಿಯೊಬ್ಬರು ಒಡನಾಟವನ್ನು ಬಿಟ್ಟುಕೊಂಡರೆ ಬೆಳಸಬೇಕು ಎಂದು ತಿಪಟೂರಿನ ಶಸ್ತ್ರ ಕೃಷಿ ಮಂಡಳಿ ಶ್ರೀ ಸೋಮಶೇಖರಸ್ವಾಮೀಜಿ ತಿಳಿಸಿದರು.

ನಗರದ ಒಕ್ಕಲಿಗರ ಭವನದಲ್ಲಿ ಹಮ್ಮಿಕೊಂಡಿದ್ದ ತಿಗಳ ಕೃಷಿಯ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಮಾಜದ ಯುವ ಜನತೆಯ ಶಿಕ್ಷಣ ಮಟ್ಟವನ್ನು ಹೆಚ್ಚಿಸಬೇಕು. ಕೇವಲ ಕೃಷಿಯನ್ನು ಮಾತ್ರ ನಂಬಿ ಜೀವನ ಮಾಡುವುದು ಕಷ್ಟಕರವಾಗಿದೆ. ಎಲ್ಲಾ ರಂಗದಲ್ಲಿಯೂ ಮುಂದುವರಿಯುವ ಆಗತ್ಯತೆ ಸೃಷ್ಟಿಯಾಗಿದೆ ಎಂದರು.

ಶಾಸಕ 5ಎಂ.ಎಸ್. ಮುನಿರಾಜು ಮಾತನಾಡಿ, ತೋಟಗಾರಿಕೆ ಕೃಷಿಯ ಬಗ್ಗೆ ಆದ್ಯಯನ ಮಾಡಬೇಕಾದರೆ ತಿಗಳ ಸಮುದಾಯದವರನ್ನು ಕೇಳಿ ತಿಳಿದುಕೊಳ್ಳುವುದು ನಿಪುಣರಾಗಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತೆ ಸಮಾಜ ತಿಗಳ ಸಮುದಾಯವಾಗಿದೆಂದು ಹೇಳಿದರು.

ಆರ್ಥಿಕ, ಶೈಕ್ಷಣಿಕವಾಗಿ ಮುಖ್ಯವಾಗಿ ಸಮಗ್ರ ಕೃಷಿ ಮಾಡುವಲ್ಲಿ ನಿಪುಣರಾಗಿದ್ದಾರೆ. ಸಮಾಜದ ಅಭಿವೃದ್ಧಿಗೆ ಜಮೀನು ಮಂಜೂರು ಮಾಡಲು ಹಿಂದುಳಿದ ವರ್ಗದ ಆ ಕಾರಿಗಳು, ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗುವುದು ಎಂದರು.

ಮುಖಂಡ ಜಯರಾಮಯ್ಯ ಮಾತನಾಡಿ, ಸಮಾಜದ ಅಭಿವೃದ್ಧಿಯ ಕಾರ್ಯಕ್ರಮಗಳಿಗೆ ಶಾಸಕರು ಹತ್ತು ಎಕರೆ ಜಮೀನು ಮೀಸಲಿಡಬೇಕೆಂದು ಒತ್ತಾಯಿಸಿದರು.

ತಿಗಳ ಕೃಷಿಯ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ. ಬಿ.ಮುದ್ದಪ್ಪ ಮಾತನಾಡಿ, ನಮ್ಮ ಸಮುದಾಯವನ್ನು ಮುಖ್ಯ ವಾಹಿನಿಗೆ ತರಲು ಈ ಸಂಘದ ಮೂಲಕ ಹೊಸ ಕಾರ್ಯವನ್ನು ಆನುಷ್ಠಾನ ಮಾಡಲಾಗುವುದು. ನಮ್ಮ ಜಿಲ್ಲೆಯಲ್ಲಿ ಎಲ್ಲರ ಸಹಕಾರದಿಂದ ಸಮುದಾಯ ಒಟ್ಟುಗೂಡಿಸಿ ಇಂತಹ ಬೃಹತ್ ಕಾರ್ಯಕ್ರಮ ಮಾಡಲು ಸಾಧ್ಯವಾಗಿದೆ. ಬರುವ ದಿನದಲ್ಲಿ ನೂರಾರು ಜನಪರ ಕೆಲಸ ಮಾಡಲಾಗುವುದು ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಬೃಹತ್ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕಂಸಾಳೆ ನೃತ್ಯ, ತಮಿಳು ವಾದ್ಯದೊಂದಿಗೆ ಸಾವಿರಾರು ಸಮುದಾಯದ ಮುಖಂಡರು ಸೋಮೇಶ್ವರ ದೇವಾಲಯದಿಂದ ಒಕ್ಕಲಿಗರ ಭವನದ ವರೆಗೆ ಬೃಹತ್ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಬಿಬಿಎಂಪಿ ಮಾಜಿ ಮೇಯರ್ ಪಕ್ಷದ ನಾಯಕ ಬಸವರಾಜು, ಜಿಡಿಎಸ್ ಮೂಲಕ ಮುನೇಗೌಡ, ಸಂಘದ ಅಧ್ಯಕ್ಷ ಮುದ್ದಪ್ಪ, ಉಪಾಧ್ಯಕ್ಷ ನಾರಾಯಣಪ್ಪ, ಗೋವಿಂದಗೌಡ, ಲಕ್ಷ್ಮೀನಾರಾಯಣ, ರಾಜೇಶ್ವರಿ, ಬಸವರಾಜು, ಡಿ.ಜಿ.ಎಂ. ಮಾಜಿ ಸದಸ್ಯ ಆನಂದಮೂರ್ತಿ ಇದ್ದರು.

♦**ಕೊನಕೋಟೆ:** ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಕಲ್ಲಂಟಿ ಅಗ್ರಹಾರ ಗ್ರಾಮದ ಸರೇಗ ಯೋಜನೆಯಲ್ಲಿ ನಡೆದ ಕಾಮಗಾರಿ ಮುಗಿಸಿ ಸೂಕ್ತ ದಾಖಲೆ ಸಲ್ಲಿಸಿದ ನಂತರವೂ ಕಾಮಗಾರಿ ಹಣ ಬಡುಗಡೆಗೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆಂದು ಸರೇಗ ಕಾಮಗಾರಿ ಮುಖ್ಯಸ್ಥ ಪ್ರಭುರಾಜ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, 2024-25ನೇ ಸಾಲಿನ ಪಂಚಾಯತಿ ವ್ಯಾಪ್ತಿಯ 10 ಲಕ್ಷ ರೂ. ವೆಚ್ಚದ ಹಂಚಿನಹಳ್ಳಿ ಮುಖ್ಯ ರಸ್ತೆಯಿಂದ ಕೆರೆಯವರೆಗೆ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಆದೇಶ ಪಡೆದು ಕಾಮಗಾರಿ ಮಾಡಲಾಗಿದೆ. ಆದರೆ, ಕಾಮಗಾರಿ ಅಪೂರ್ಣ ಎಂದು ಹೇಳಿ ಕೇವಲ 4 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಅಪೂರ್ಣವಾಗಿದೆ. ಕಾಮಗಾರಿ ಪೂರ್ಣಗೊಳಿಸಿದಲ್ಲಿ ಮಾತ್ರ ಅನುದಾನ ಬಿಡುಗಡೆ ಮಾಡಿಕೊಡುವುದಾಗಿ ತಿಳಿಸಿದರು. ಸರೇಗ ಇಂಜಿನಿಯರ್ ಕುಮಾರ ಸ್ವಾಮಿ ಅವರ ಬೇಡಿಕೆಯಂತೆ ಹಣ ನೀಡಿದರೆ ಸರೇಗ ಯೋಜನೆಯ ನಿಯಮ ಬಾಹಿರವಾಗಿ 2022-23ನೇ ಸಾಲಿನ ಕ್ರಿಯಾ ಯೋಜನೆಯ ಕಾಮಗಾರಿಯ ವರ್ಗ ಆದರ್ಶ ಅನ್ನು 2024-25ರಲ್ಲಿ ಅನುಮೋದನೆ ನೀಡಿದ್ದಾರೆ ಈ ಬಗ್ಗೆ ಮೇಲಣಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಪ್ರಭುರಾಜು ಆಗ್ರಹಿಸಿದರು.

ನರೇಗಾ ಕೂಲಿ ಹಣಕ್ಕೂ ಲಂಚಕ್ಕೆ ಒತ್ತಡ: ಪುಟ್ಟರಾಜ್



♦**ಕೊನಕೋಟೆ:** ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಕಲ್ಲಂಟಿ ಅಗ್ರಹಾರ ಗ್ರಾಮದ ಸರೇಗ ಯೋಜನೆಯಲ್ಲಿ ನಡೆದ ಕಾಮಗಾರಿ ಮುಗಿಸಿ ಸೂಕ್ತ ದಾಖಲೆ ಸಲ್ಲಿಸಿದ ನಂತರವೂ ಕಾಮಗಾರಿ ಹಣ ಬಡುಗಡೆಗೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆಂದು ಸರೇಗ ಕಾಮಗಾರಿ ಮುಖ್ಯಸ್ಥ ಪ್ರಭುರಾಜ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, 2024-25ನೇ ಸಾಲಿನ ಪಂಚಾಯತಿ ವ್ಯಾಪ್ತಿಯ 10 ಲಕ್ಷ ರೂ. ವೆಚ್ಚದ ಹಂಚಿನಹಳ್ಳಿ ಮುಖ್ಯ ರಸ್ತೆಯಿಂದ ಕೆರೆಯವರೆಗೆ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಆದೇಶ ಪಡೆದು ಕಾಮಗಾರಿ ಮಾಡಲಾಗಿದೆ. ಆದರೆ, ಕಾಮಗಾರಿ ಅಪೂರ್ಣ ಎಂದು ಹೇಳಿ ಕೇವಲ 4 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಅಪೂರ್ಣವಾಗಿದೆ. ಕಾಮಗಾರಿ ಪೂರ್ಣಗೊಳಿಸಿದಲ್ಲಿ ಮಾತ್ರ ಅನುದಾನ ಬಿಡುಗಡೆ ಮಾಡಿಕೊಡುವುದಾಗಿ ತಿಳಿಸಿದರು. ಸರೇಗ ಇಂಜಿನಿಯರ್ ಕುಮಾರ ಸ್ವಾಮಿ ಅವರ ಬೇಡಿಕೆಯಂತೆ ಹಣ ನೀಡಿದರೆ ಸರೇಗ ಯೋಜನೆಯ ನಿಯಮ ಬಾಹಿರವಾಗಿ 2022-23ನೇ ಸಾಲಿನ ಕ್ರಿಯಾ ಯೋಜನೆಯ ಕಾಮಗಾರಿಯ ವರ್ಗ ಆದರ್ಶ ಅನ್ನು 2024-25ರಲ್ಲಿ ಅನುಮೋದನೆ ನೀಡಿದ್ದಾರೆ ಈ ಬಗ್ಗೆ ಮೇಲಣಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಪ್ರಭುರಾಜು ಆಗ್ರಹಿಸಿದರು.

ಕಲ್ಲಂಟಿ ಅಗ್ರಹಾರ ಪಂಚಾಯತಿಯಲ್ಲಿ ಇದುವರೆಗೂ ವರ್ಗ 1ರ ಮತ್ತು 15ನೇ ಹಣಕಾಸಿನ ಯೋಜನೆಯಲ್ಲಿ ಯಾವುದೇ ಕಾಮಗಾರಿಯನ್ನು ಕೈಗೊಳ್ಳದೆ ಇರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಯೋಜನೆಯ ಹಣ ಖಜಾನೆಯಲ್ಲಿ ಕೊಳೆಯುತ್ತಿದೆ.

■ **ಪುಷ್ಪಾ, ಸದಸ್ಯರು, ಕಲ್ಲಂಟಿ ಅಗ್ರಹಾರ ಗ್ರಾ.ಪಂ.**

ಅಹಲ್ಯಾಬಾಯಿ ಹೋಳ್ಕರ್ 300ನೇ ಜಯಂತಿ | ಸರಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಾಗ್ದಾಳಿ

ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲ

♦**ನಲಮಂಗಲ:** ದೇಶದ ವೀರನಾಥಿ ಅಹಲ್ಯಾಬಾಯಿ ಹೋಳ್ಕರ್ ಮಹಿಳೆಯರ ರಕ್ಷಣೆಗಾಗಿ ಮಹಿಳಾ ಯೋಧರನ್ನು ತಯಾರು ಮಾಡಿ ಹೋರಾಡಿದ ಸಮಾಜದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ಮಹಿಳೆಯರಿಗೆ ಸುರಕ್ಷತೆ ಇಲ್ಲದ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.

ನಗರದ ಜಯದೇವ ವೀರಶೈವಭವನದಲ್ಲಿ ಬಿಜೆಪಿಯಿಂದ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಅಹಲ್ಯಾಬಾಯಿ ಹೋಳ್ಕರ್ 300ನೇ ಜಯಂತಿ ಸಮಾರಂಭದಲ್ಲಿ ಮಾತನಾಡಿ, ಬಡವರ ಮನೆಯಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಶಾಪ ಎಂಬ ಭಾವನೆ ಅನೇಕರಿಗಿತ್ತು. ಅದನ್ನು ದೂರ ಮಾಡಿದ ಬಿ.ಎಸ್. ಯಡಿಯೂರಪ್ಪ ಅವರು ಹೆಣ್ಣು ಶಾಪವನ್ನು ಭಾಗ್ಯ ಎಂದು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದರು. 30ಲಕ್ಷ ಹೆಣ್ಣುಮಕ್ಕಳಿಗೆ ಅನುಕೂಲ ಮಾಡಿದರೆಂದರು.

ಆದರೆ ಕಾಂಗ್ರೆಸ್ ಸರಕಾರ ಯೋಜನೆ ವಾಪಸ್ ಪಡೆದು ದ್ರೋಹ ಮಾಡಿದೆ. ರಾಜ್ಯದಲ್ಲಿ ಅಧಿಕಾರದ ದರ್ಪ, ಅರಾಜಕತೆ ಜೋರಾಗಿ ಪಾಳೆಗಾರಿಕೆ ನಡೆಯುತ್ತಿದೆ. ಕಾಂಗ್ರೆಸ್ ಸರಕಾರದ ದುಂಡಾವರ್ತನೆ ನಿಲ್ಲಬೇಕಾಗಿದೆ. ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿ ಹೆಚ್ಚಾಗಿದೆಂದು ಕಿಡಿಹಾಕಿದರು.

ಯಾವಾಗ ಚುನಾವಣೆ ನಡೆದರೂ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರ ಪಡೆಯಲಿದೆ. ನಲಮಂಗಲದಲ್ಲಿ ಎಲ್ಲರೂ ಒಂದಾಗಿ ಬಲವಾಗಿ ನಿಂತು ನಮ್ಮ ಅಭ್ಯರ್ಥಿ ಗೆಲ್ಲುವಂತೆ ಮಾಡಬೇಕು. ಮೊದಲು ಸಂಘಟನೆಗೆ ಶಕ್ತಿ ಕುಂಬುವ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಮಹಿಳೆಯರಿಗೆ ಶಕ್ತಿ: ದೇಶದಲ್ಲಿ ರಾಣಿ ಅಹಲ್ಯಾಬಾಯಿ ಹೋಳ್ಕರ್ ಸಲ್ಲಿಸಿದ ಸೇವೆ ಮರೆಯುವಂತಿಲ್ಲ. ನಾವೆಲ್ಲರೂ ಅಹಲ್ಯಾಬಾಯಿ ಹೋಳ್ಕರ್ ಆದರ್ಶವನ್ನು ಅವರ ದಾರಿಯಲ್ಲಿ ನಡೆಯಬೇಕಾಗಿದೆ. ನಾಂ ಶಕ್ತಿಗೆ ಅವರೇ ಪ್ರೇರಣಾ ಶಕ್ತಿ. ಸಣ್ಣ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡವರು, ಸಂಕಷ್ಟದ ಜೀವನದಲ್ಲಿ ಬೆಳೆದು ದೇಶ ಭಕ್ತಿಯ ಜತೆ ಹಿಂದೂ ಧರ್ಮದ ಶ್ರೇಷ್ಠತೆ ಸಾರಿದ ದಿಟ್ಟ ಮಹಿಳೆ ಎಂದು ಹೇಳಿದರು. ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷ ಮಂಜುಳಾ ಮಾತನಾಡಿ, ಸರೇಂದ್ರ



ಮೋದಿ ಸರಕಾರ, ಹಿಂದೆ ಯಡಿಯೂರಪ್ಪ ಅವರ ಸರಕಾರ ಅಹಲ್ಯಾಬಾಯಿ ಆದರ್ಶ ಮೂಲಕ ಯೋಜನೆ ಜಾರಿಗೆ ತಂದರೆ ಕಾಂಗ್ರೆಸ್ ಉಚಿತ ಬಸ್ ನೀಡಿ ಮಹಿಳೆಯರನ್ನು ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ ಎಂದರು. ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ರಾಣಿ

ಅಹಲ್ಯಾಬಾಯಿ ಹೋಳ್ಕರ್ ಜಯಂತಿಯನ್ನು ಆದ್ಯೂರಿಯಾಗಿ ಆಚರಣೆ ಮಾಡಿದ್ದು ಬೆಂಗಳೂರು ಗ್ರಾಮಾಂತರದಲ್ಲಿ ಸಮಾರೋಹ ಮಾಡಲಾಗಿದೆ. ನಾರಿಯರ ಶ್ರೇಷ್ಠತೆಯನ್ನು ತಿಳಿಸಿದ ಅಹಲ್ಯಾಬಾಯಿ ನಮ್ಮ ಮಹಿಳಾ ಸಮುದಾಯಕ್ಕೆ

ಹಿಂಡಿಗನಾಳ ಸಂತೆಯಲ್ಲಿ ಕುರಿ ವ್ಯಾಪಾರ

♦**ತಾವರೆಕೆರೆ:** ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಹಿಂಡಿಗನಾಳ ಗ್ರಾಮದಲ್ಲಿ ನಡೆಯುವ ಸೋಮವಾರ ಸಂತೆಯಲ್ಲಿ ವಿಶೇಷವಾಗಿ ಹಬ್ಬದ ದಿನಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯಲಿದೆ.


ಆದರೆ, ಈ ಭಾರಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಸ್ಥರು ಹಾಗೂ ಖರೀದಿ ಮಾಡುವವರು ಸಂಖ್ಯಾತಿಯಾದಕಾರಣ ಒಂದು ಕುರಿ ಮೇಕೆ ಸುಮಾರು ಎಂಟು ಸಾವಿರದಿಂದ 50 ಸಾವಿರದ ವರೆಗೂ ವ್ಯಾಪಾರ ಬಲು ಜೋರಾಗಿತ್ತು. ಈ ವ್ಯಾಪಾರ ವ್ಯವಹಾರವು ದಳ್ಳಾಳಿಗಳ ದಂಡೆ ಇಲ್ಲಿದೆ.

ಬೆಂಗಳೂರು, ಚಿಂತಾಮಣಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಹಿಂಡಿಗನಾಳದ ಸೋಮವಾರ ಸಂತೆ ಇಡೀ ತಾಲೂಕಿಗೆ ಪ್ರಸಿದ್ಧಿಯಾಗಿದೆ. ರೈತರ ಬೆಳೆದ ಕಾಯಿಪಲ್ಲು, ತರಕಾರಿಗಳು, ಕುರಿ-ಮೇಕೆ ನಾಟಿ ಕೋಳಿ ಸೇರಿದಂತೆ ಅಗತ್ಯ ವಸ್ತು ಮಾರಾಟ ಸೇರಿದಂತೆ ಲಕ್ಷಾಂತರ ರೂ. ವ್ಯಾಪಾರ ವಹಿವಾಟು ನಡೆಯಲಿದೆ. ಬಕ್ರೀದ್ ಹಬ್ಬದ ಪ್ರಯುಕ್ತ ಸೋಮವಾರದ ಹಿಂಡಿಗನಾಳ ಸಂತೆಗೆ ಕೆ.ಆರ್.ಪುರಂ, ಬೆಂಗಳೂರು, ಕೋಲಾರ, ಚಿಂತಾಮಣಿ, ಶಿಡ್ಲ. ಘಟ್ಟ, ದೇವನಹಳ್ಳಿ, ವಿಜಯಪುರ ಹಾಗೂ ತಾಲೂಕಿನ ಹಲವು ಗ್ರಾಮಗಳ ಹೆಚ್ಚಿನ ಜನರು ಸಂತೆಯಲ್ಲಿ ಭಾಗಿಯಾಗಿ ಕುರಿ, ಮೇಕೆ ವಹಿವಾಟಿನಲ್ಲಿ ಭಾಗವಹಿಸುತ್ತಾರೆ.


ಹೆದ್ದಾರಿಯ ಪಕ್ಕದಲ್ಲಿರುವ ಸಂತೆ ಮೈದಾನದಲ್ಲಿ ರಸ್ತೆ



ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ವಾಹನ ಸವಾರರು ರಸ್ತೆಬಾಟಲು ಹರಸಾಹಸ ಉಂಟಾಗಲಿದೆ. ಬಕ್ರೀದ್ ಹಬ್ಬದ ಸಲುವಾಗಿ ರೈತಾಪಿ ವರ್ಗ, ಮುಸ್ಲಿಮರು ಸಂತೆಯಲ್ಲಿ ಭಾಗವಹಿಸಿ, ಕುರಿ-ಮೇಕೆಯನ್ನು ಕೊಂಡುಕೊಳ್ಳಲು ಅನುಕೂಲವಾಗಲೆಂದು ಜೂ.5ರಂದು ಗುರುವಾರವೇ ವಿಶೇಷ ಸಂತೆಯನ್ನು ಏರ್ಪಡಿಸಲಾಗಿದೆಂದು ಸುಂಕ ವಸೂಲಿ ಗುತ್ತಿಗೆದಾರ ಲೋಕೇಶ್ ತಿಳಿಸಿದ್ದಾರೆ.



ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ
(“ವಿ ಟಿ ಯು ಅಧಿನಿಯಮ 1994 ರ ಅಡಿಯಲ್ಲಿ
ಕರ್ನಾಟಕ ಸರ್ಕಾರದಿಂದ ಸ್ಥಾಪಿತವಾದ ರಾಜ್ಯ ವಿಶ್ವವಿದ್ಯಾಲಯ”)
“ಜ್ಞಾನ ಸಂಗಮ”, ಬೆಳಗಾವಿ - 590 018, ಕರ್ನಾಟಕ ರಾಜ್ಯ
ಫೋನ್ : (0831)2405468, ಫ್ಯಾಕ್ಸ್ : (0831)2405467



ಉಲ್ಲೇಖ : ವಿ.ತಾ.ವಿ.ಆ.ಸ./2025-26/ 384 ದಿನಾಂಕ : 02-06-2025

ಅಧಿಸೂಚನೆ


ವಿಷಯ: ವಿ.ತಾ.ವಿ.ಯ ಇಪ್ಪತ್ತೆರನೇಯ ವಾರ್ಷಿಕ ಘಟಿಕೋತ್ಸವ (ಭಾಗ-1)
ಸಮಾರಂಭ- ಪದವಿ(UG) ಹಾಗೂ ಪಿಹೆಚ್.ಡಿ. ಪದವಿ ಪ್ರದಾನ
ಮೇಲ್ದರ್ಜೆಯ ವಿಷಯದವರನ್ನು, ಈ ಮೂಲಕ ತಿಳಿಸುವುದೇನೆಂದರೆ, ಪದವಿ (UG) ಹಾಗೂ ಪಿಹೆಚ್.ಡಿ. ಪದವಿ ಪ್ರದಾನ ಮಾಡಲು ವಿ.ತಾ.ವಿ.ಯ ಇಪ್ಪತ್ತೆರನೇಯ ವಾರ್ಷಿಕೋತ್ಸವ (ಭಾಗ-1) ಸಮಾರಂಭವು, ಶುಕ್ರವಾರ, ದಿನಾಂಕ 04 ಜುಲೈ 2025 ರಂದು, ಪೂರ್ವಾಹ್ನ 11-00 ಗಂಟೆಗೆ ವಿ.ತಾ.ವಿ.ಯ ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಪ್ರೇಕ್ಷಾಗೃಹ, “ಜ್ಞಾನ ಸಂಗಮ”, ಬೆಳಗಾವಿಯಲ್ಲಿ ಏರ್ಪಡಿಸಲಾಗಿದೆ. ಮೇಲೆ ಉಲ್ಲೇಖಿತ ಪದವಿಗಳಿಗೆ ಅರ್ಹ ಅಭ್ಯರ್ಥಿಗಳನ್ನು ಈ ಮೂಲಕ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ.

ಈ ಘಟಿಕೋತ್ಸವ ಸಮಾರಂಭದಲ್ಲಿ 2024-25ನೇ ಸಾಲಿನ ಪದವಿ(UG) ವಿಭಾಗದಲ್ಲಿ ಸುವರ್ಣ ಪದಕ ವಿಜೇತರಿಗೆ ಹಾಗೂ ರಾ್ಯಕ ವಿಜೇತರಿಗೆ ಮತ್ತು ಸಂತೋಷದ ಪದವಿಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಮಾತ್ರ ಪದವಿ ಪ್ರದಾನ ಮಾಡಲಾಗುವುದು.

ಅಭ್ಯರ್ಥಿಗಳು ಈ ಕೆಳಗಿನವುಗಳನ್ನು ಗಮನಿಸಬೇಕು:

- * ವಿಶ್ವವಿದ್ಯಾಲಯದ ವೆಬ್ ಸೈಟಿನಲ್ಲಿ ತಿಳಿಸಿರುವಂತೆ ಶುಭವಾದ ಬಿಳಿಬಟ್ಟೆಗಳನ್ನು ಧರಿಸಿಕೊಂಡು ಪ್ರೇಕ್ಷಾಗೃಹದಲ್ಲಿ ಹಾಜರಿರಬೇಕು
- * ಘಟಿಕೋತ್ಸವ ಸಮಾರಂಭವು ಪ್ರಾರಂಭವಾಗುವುದಕ್ಕಿಂತ ಅರ್ಧಘಂಟೆ ಮುಂಚಿತವಾಗಿ ಪ್ರೇಕ್ಷಾಗೃಹದಲ್ಲಿ ಹಾಜರಿವು ತಮ್ಮ ಆಸನಗಳಲ್ಲಿ ಕುಳಿತುಕೊಳ್ಳಬೇಕು
- * ಶೀತ, ಕೆಮ್ಮು, ಜ್ವರ ಮುಂತಾದ ಲಕ್ಷಣಗಳು ಕಂಡುಬಂದಲ್ಲಿ ಈ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳದಿರುವುದು ಸಲಹೆ ನೀಡಲಾಗಿದೆ.
- * ಸನ್ಮಾನ ರಾಜ್ಯಸಾಲರು ಹಾಗೂ ಕುಲಾಧಿಪತಿಗಳು ಮತ್ತು ಇತರ ಗಣ್ಯರು ಸಭಾಂಗಣವನ್ನು ಪ್ರವೇಶಿಸುತ್ತಿದ್ದಂತೆ ಹಾಗೂ ಆಸೀನರಾಗುವವರೆಗೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಬೇಕು
- * ಘಟಿಕೋತ್ಸವ ಸಮಾರಂಭವು ಪೂರ್ತಿ ಮುಗಿಯುವವರೆಗೆ ಶಾಂತತೆಯನ್ನು ಮತ್ತು ಶಿಸ್ತನ್ನು ಕಾಪಾಡಿಕೊಳ್ಳಬೇಕು
- * ಸಭಾಂಗಣದಲ್ಲಿ ಮೊಬೈಲ್‌ಫೋನ್ ಚಾಲನೆಯಲ್ಲಿಡಬಾರದು
- * ಘಟಿಕೋತ್ಸವ ಮುಗಿದಮೇಲೆ ಮೆರವಣಿಗೆಯು ಸಭಾಂಗಣವನ್ನು ಬಿಟ್ಟು ತೆರಳುವವರೆಗೆ ಎಲ್ಲರೂ ತಮ್ಮ ಸ್ಥಳಗಳಲ್ಲಿಯೇ ದಯವಿಟ್ಟು ಎದ್ದು ನಿಂತಿರಬೇಕು
- * ಕುಲಸಚಿವರು(ಪರಿಕ್ಷಾಂಗ) ಇವರ ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವ ಸಂಬಂಧವಾಗಿ ನೀಡುವ ನಿರ್ದೇಶನವನ್ನು ಪಾಲಿಸುವುದು
- * ಪದವಿ ಪ್ರಮಾಣ ಪತ್ರಗಳನ್ನು ವೈಯಕ್ತಿಕವಾಗಿ ಪಡೆಯಬಯಸುವ ಇತರ ಅಭ್ಯರ್ಥಿಗಳು ಕಛೇರಿಯ ಮಾರನೇಯ ದಿನ, ಅಂದರೆ ದಿ:07-07-2025ರಂದು ಕಛೇರಿ ಸಮಯದಲ್ಲಿ, ಕಾಲೇಜಿನಿಂದ ಕೊಡಲ್ಪಟ್ಟ ಗುರುತಿನ ಚೀಟಿಯನ್ನು ತೋರಿಸಿ ಪರೀಕ್ಷಾ ವಿಭಾಗದಿಂದ ಪಡೆದುಕೊಳ್ಳಬಹುದು.
- * ಉಳಿದವರಿಗೆ ಪದವಿ ಪ್ರಮಾಣ ಪತ್ರಗಳನ್ನು ಘಟಿಕೋತ್ಸವದ ನಂತರ ಆಯಾ ಕಾಲೇಜುಗಳಿಗೆ ಕಳುಹಿಸಿಕೊಡಲಾಗುವುದು.

ಆಜ್ಞೆಯ ಮೇರೆಗೆ
(ಡಾ.ಬಿ. ಈ. ರಂಗಸ್ವಾಮಿ)
ಕುಲಸಚಿವರು



UJJIVAN
UJJIVAN SMALL FINANCE BANK
Build a Better Life

ಉಜ್ಜಿವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್
ನೋಂದಾಯಿತ ಕಛೇರಿ: ಗ್ರೇಡ್ ಗಾರ್ಡನ್, ಸಂಖ್ಯೆ 27, 3 ನೇ ಎ ಕ್ರಾಸ್, 18 ನೇ ಮುಖ್ಯ, 6 ನೇ ಬ್ಲಾಕ್, ಕೋರಮಂಗಲ, ಬೆಂಗಳೂರು 560 095, ಕರ್ನಾಟಕ, ದೂರವಾಣಿ: +91 80 4071 2121; ಇಮೇಲ್: corporatesecretarial@ujjivan.com ವೆಬ್‌ಸೈಟ್: https://www.ujjivansfb.in/

9ನೇ ವಾರ್ಷಿಕ ಪ್ರಧಾನ ಸಭೆಯ, ನೋಟಿಸ್ ಮತ್ತು ಇ-ಪೋಟಿಂಗ್ ಮಾಹಿತಿ

ಈ ಮೂಲಕ ನೋಟಿಸ್ ನೀಡಿರುವುದೇನೆಂದರೆ:

- ಉಜ್ಜಿವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ (ಬ್ಯಾಂಕ್) ಸದಸ್ಯರ 9ನೇ ವಾರ್ಷಿಕ ಪ್ರಧಾನ ಸಭೆ (“AGM ಅಥವಾ ಸಭೆ”) ಅನ್ನು ಏರ್ಪಡಿಸಲು ಕಾರ್ಪೊರೇಟ್ (VC) / ಇತರ ಅಡಿಯಲ್ಲಿ ವಿಮರ್ಶೆ ವಿಧಾನದ ಮೂಲಕ (“OAVM”) ಜೂನ್ 27, 2025 ಶುಕ್ರವಾರ, ಮಧ್ಯಾಹ್ನ 03:30 ಕ್ಕೆ ಕಂಪನಿಗಳ ಕಾಯ್ದೆ 2013 ಮತ್ತು ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳ ಹಾಗೂ MCA ಮತ್ತು SEBI ಹೊರಡಿಸಿದ ಸಾಮಾನ್ಯ ಸೂಚನೆಗಳಿಗೆ (ಇನ್ನು ಮುಂದೆ ಒಟ್ಟಾರೆಯಾಗಿ “ಸೂಚನೆಗಳು”) ಎಂದು ಕರೆಯಲಾಗುತ್ತದೆ) ಅನುಗುಣವಾಗಿ, ದಿನಾಂಕ ಏಪ್ರಿಲ್ 30, 2025 ರಂದು AGM ನೋಟಿಸ್‌ನಲ್ಲಿ ನಿಗದಿಪಡಿಸಿದ ವಹಿವಾಟುಗಳನ್ನು ನಡೆಸಲಾಗುತ್ತದೆ.
- ಸೂಚನೆಗಳಿಗೆ ಅನುಗುಣವಾಗಿ, AGM ನೋಟಿಸ್ ಮತ್ತು 2024-25 ರ ಹಣಕಾಸು ವರ್ಷದ ವಾರ್ಷಿಕ ವರದಿಯನ್ನು ಬ್ಯಾಂಕ್‌ನ RTA/ಡೆವಾಟಿಂಗ್ ಪಾರ್ಟಿಸಿಪೆಂಟ್‌ಗಳಿಗೆ (ಗಳ) ತಮ್ಮ ಇಮೇಲ್ ಐಡಿಗಳನ್ನು ನೋಂದಣಿ ಮಾಡಿಕೊಂಡಿರುವ ಎಲ್ಲ ಸದಸ್ಯರಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಕಳುಹಿಸಲಾಗಿದೆ. ಈ ದಾಖಲೆಗಳು ಬ್ಯಾಂಕ್‌ನ ಷೇರು ಏನಿವಯ ಮಂಡಳಿಗಳು ಮತ್ತು ಇ- ಪೋಟಿಂಗ್ ಐಟೆನ್ಸ್ KFin ಟೆಕ್ನಾಲಜೀಸ್ ಲಿಮಿಟೆಡ್ (KFin ಟೆಕ್) ವೆಬ್‌ಸೈಟ್‌ನಲ್ಲಿ ಕೂಡ ಡೌನ್‌ಲೋಡ್ ಮಾಡಲು ಲಭ್ಯವಿವೆ. AGM ನೋಟಿಸ್ ಅನ್ನು ಇಮೇಲ್‌ಗಳ ಮೂಲಕ ಜೂನ್ 03, 2025 ರಂದು ಮಂಗಳವಾರ ಸಂಜೆ 5:00 ರ ವೇಳೆಗೆ ನೀಡಲಾಗಿದೆ.
- ಭೌತಿಕ ರೂಪ ಅಥವಾ ಡಿಮೆಟೀರಿಯಲ್ಸ್ ರೂಪದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು ಅಥವಾ ಕೊನೆಯ ದಿನಾಂಕದೊಳಗೆ (ಶುಕ್ರವಾರ, ಜೂನ್ 20, 2025) ಇಮೇಲ್ ಐಡಿಗಳನ್ನು ನೋಂದಣಿ ಮಾಡಿಕೊಂಡಿಲ್ಲದ ಸದಸ್ಯರು AGM ನೋಟಿಸ್‌ನಲ್ಲಿ ನಿಗದಿಸಿದ ವಹಿವಾಟುಗಳಿಗೆ ರಿಮೋಟ್ ಇ-ಪೋಟಿಂಗ್ (AGM ಸ್ಥಳವನ್ನು ಹೊರತುಪಡಿಸಿದ ಸ್ಥಳದಿಂದ ಇ-ಪೋಟಿಂಗ್ ಮಾಡುವುದು) ಮೂಲಕ ಮತ ಚಲಾಯಿಸುವುದು ಅಥವಾ ಸಭೆಯ ನಿರ್ವಹಣೆಯ ವೇಳೆ ಇ-ಪೋಟಿಂಗ್ ಮಾಡುವುದು (ಒಟ್ಟಾರೆಯಾಗಿ ಇ-ಪೋಟಿಂಗ್ ಎಂದು ಉಲ್ಲೇಖಿಸಲಾಗಿದೆ). ಇ-ಪೋಟಿಂಗ್‌ಗೆ ಸೂಚನೆಗಳನ್ನು AGM ನೋಟಿಸ್‌ನಲ್ಲಿ ನೀಡಲಾಗಿದೆ.
- ಡೆವಾಟಿಂಗ್ ಪಾರ್ಟಿಸಿಪೆಂಟ್‌ಗಳಿಗೆ (ಗಳಲ್ಲಿ) ತಮ್ಮ ಇಮೇಲ್ ಐಡಿಗಳನ್ನು ನೋಂದಣಿ ಮಾಡಿದ ಮತ್ತು ಡಿಮೆಟೀರಿಯಲ್ಸ್ ಮೋಡ್‌ನಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು ತಮ್ಮ ಡೆವಾಟಿಂಗ್ ಪಾರ್ಟಿಸಿಪೆಂಟ್‌ಗಳ ಮೂಲಕ ಸಂಬಂಧಿಸಿದ ಡೆವಾಟಿಂಗ್‌ಗಳೊಂದಿಗೆ ತಮ್ಮ ಇಮೇಲ್ ಐಡಿಗಳನ್ನು ಮತ್ತು ಮೊಬೈಲ್ ಸಂಖ್ಯೆಗಳನ್ನು ನೋಂದಣಿ ಮಾಡಿಕೊಳ್ಳುವಂತೆ ವಿನಂತಿಸಲಾಗಿದೆ. ಭೌತಿಕ ರೂಪದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು, AGM ನೋಟಿಸ್ ಅನ್ನು ಸ್ವೀಕರಿಸಲು, ಇ-ಮತದಾನದ ಸೂಚನೆಗಳಿಗಾಗಿ ಮತ್ತು ತಮ್ಮ ಸಂಬಂಧಿಸಿದ ಬ್ಯಾಂಕ್ ಖಾತೆಗಳಿಗೆ ಲಾಭಾಂಶ ಕ್ಷೇಪಿಸಿ ಆಗುವುದಕ್ಕಾಗಿ ಕಂಪನಿಯ RTA KFin ಟೆಕ್ನಾಲಜೀಸ್ ಲಿಮಿಟೆಡ್‌ನಲ್ಲಿ ಮುಖಾಮುಖಿ ಪರಿಶೀಲನೆ (IPV) ಅಥವಾ ಸೆಲಿನಿಯಂ ಬಿಲ್ಡಿಂಗ್, ಟವರ್ ಬಿ, ಪ್ಯಾಸ್ ಸಂ. 31 ಮತ್ತು 32 ಫೈನಾನ್ಸಿಯಲ್ ಡಿಕ್ಲಿಕ್ಸ್ ನಾನ್‌ಕಾನ್‌ಗುಡಾ, ಸೆಂಟಿಂಗಲ್‌ನಲ್ಲಿ, ಹೈದರಾಬಾದ್, ರಂಗರೇಡ್ಡಿ, ಕೆಲಗಾಣಾ, ಭಾರತ - 500 032 ವಿಶಾಸಕ್ತ ಸ್ವಯಂ ಸೇವೆ ಮಾಡಿದ ಮುದ್ರಿತ ಪ್ರತಿಗಳನ್ನು ಕಳುಹಿಸುವ ಮೂಲಕ ಶಿಫಾರಸು ಮಾಡಿದ ನಮೂನೆಯ ISR-1 ಮತ್ತು ಇತರ ಸೂಕ್ತ ನಮೂನೆಗಳಲ್ಲಿ ತಮ್ಮ ವಿವರಗಳನ್ನು ನೋಂದಣಿ/ಪರಿಶೀಲನೆ ಮಾಡಿಕೊಳ್ಳುವಂತೆ ವಿನಂತಿಸಲಾಗಿದೆ.
- ಸದಸ್ಯರಿಗೆ ಮಾಹಿತಿ ಈ ಮೂಲಕ ನೀಡಿರುವುದೇನೆಂದರೆ:
 - AGM ನೋಟಿಸ್‌ನಲ್ಲಿ ನಿಗದಿಸಿದ ವ್ಯವಹಾರಗಳ ವಹಿವಾಟುಗಳನ್ನು ರಿಮೋಟ್ ಇ-ಪೋಟಿಂಗ್ ಅಥವಾ AGM ನಲ್ಲಿ ಇ-ಪೋಟಿಂಗ್ (ಒಟ್ಟಾರೆಯಾಗಿ ಇ-ಪೋಟಿಂಗ್ ಎಂದು ಉಲ್ಲೇಖಿಸಿ) ಮೂಲಕ ನಡೆಸಬಹುದು;
 - ರಿಮೋಟ್ ಇ-ಪೋಟಿಂಗ್ ಸೋಮವಾರ, ಜೂನ್ 23, 2025 ರಂದು (ಭಾರತೀಯ ಕಾಲಮಾನ ಬೆಳಿಗ್ಗೆ 09:00) ಆರಂಭವಾಗಲಿದೆ;
 - ರಿಮೋಟ್ ಇ-ಪೋಟಿಂಗ್ ಗುರುವಾರ, ಜೂನ್ 26, 2025 ರಂದು (ಭಾರತೀಯ ಕಾಲಮಾನ ಸಂಜೆ 05:00) ಮುಕ್ತಾಯವಾಗಲಿದೆ;
 - ಇ-ಪೋಟಿಂಗ್ ಮೂಲಕ ಮತ ಹಾಕಲು ಅರ್ಹತೆಯನ್ನು ನಿರ್ಧರಿಸಲು ಕೊನೆಯ ದಿನಾಂಕ ಶುಕ್ರವಾರ, ಮೇ 20, 2025 ಆಗಿದೆ;
 - AGM ನೋಟಿಸ್ ಸ್ವೀಕರಿಸಲು ಸದಸ್ಯರ ಅರ್ಹತೆ ಪಟ್ಟಿಯನ್ನು ನಿರ್ಧರಿಸುವ ಕೊನೆಯ ದಿನಾಂಕ ಜೂನ್ 30, 2025 ರ ನಂತರ ಮತ್ತು ಇ-ಪೋಟಿಂಗ್ ಕೊನೆಯ ದಿನಾಂಕ ಜೂನ್ 20, 2025 ರವರೆಗೆ ಷೇರುಗಳನ್ನು ಖರೀದಿಸುವ ಮತ್ತು ಸದಸ್ಯರಾಗುವ ಯಾವುದೇ ವ್ಯಕ್ತಿ ಬ್ಯಾಂಕ್‌ನ ವೆಬ್‌ಸೈಟ್ www.ujjivansfb.in ನಲ್ಲಿ ಆನ್‌ಲೈನ್ ಮಾಡಿರುವ AGM ನೋಟಿಸ್ ಅನ್ನು ದಯವಿಟ್ಟು ನೋಡಿ. ಕೊನೆಯ ದಿನಾಂಕದಂದು ಷೇರುಗಳನ್ನು ಹೊಂದಿರುವ ಇಂತಹ ಸದಸ್ಯರು KFin ಟೆಕ್‌ನಲ್ಲಿ ಅಂತರ ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್ ಅನ್ನು ಪಡೆಯಬಹುದು;
 - ಸದಸ್ಯರಿಗೆ ಇದನ್ನು ಗಮನಿಸಬಹುದು:
 - ರಿಮೋಟ್ ಇ-ಪೋಟಿಂಗ್ ಮಾಡಲ್ಪಟ್ಟ ಅನ್ನು ಜೂನ್ 26, 2025 ರ ಗುರುವಾರ ಸಂಜೆ 5:00 ಗಂಟೆಗೆ KFin ಟೆಕ್ ಸಿಸ್ಟಿಯಂಗೆಳಿಸುತ್ತದೆ ಮತ್ತು ಸದಸ್ಯರು ಮತ ಚಲಾವಣೆಯನ್ನು ನಿಲ್ಲಿಸುವುದು ಮೇಲೆ ಮಾಡಿದ ನಂತರ, ಅದನ್ನು ಬದಲಿಸಲು ಸದಸ್ಯರಿಗೆ ಅವಕಾಶ ಇರುವುದಿಲ್ಲ;
 - ಮತದಾನ ಮಾಡುವ ಸೌಲಭ್ಯವು AGM ಆದ್ಯಯಲ್ಲಿ ಮತ್ತು VC/OAVM, ಮೂಲಕ AGM ನಲ್ಲಿ ಇರುವ ರಿಮೋಟ್ ಇ-ಪೋಟಿಂಗ್ ಮೂಲಕ ನಿಲುವುಗಳ ಮೇಲೆ ಮತ ಹಾಕಿದ ಮತ್ತು ಹಾಗೆ ಮಾಡುವುದರಿಂದ ನಿಷೇಧಿಸಲ್ಪಟ್ಟ ಸದಸ್ಯರಿಗೆ ಲಭ್ಯವಿರುವುದು ಮತ್ತು AGM ಆದ್ಯಯಲ್ಲಿ ಇ-ಪೋಟಿಂಗ್ ಸಿಸ್ಟಮ್ ಮೂಲಕ ಮತ ಹಾಕಲು ಅರ್ಹವಾಗಿರುತ್ತದೆ.
 - ರಿಮೋಟ್ ಇ-ಪೋಟಿಂಗ್ ಮೂಲಕ ತಮ್ಮ ಮತ (ಗಳನ್ನು) ಹಾಕಿರುವ ಸದಸ್ಯರು ಕೂಡಾ ಸಭೆಗೆ ಹಾಜರಾಗಬಹುದು. ಆದರೆ, ಸಭೆಯಲ್ಲಿ ಮತ (ಗಳನ್ನು) ಹಾಕಲು ಅರ್ಹರಾಗಿರುವುದಿಲ್ಲ; ಮತ್ತು
 - ಕೊನೆಯ ದಿನಾಂಕ ಅಂದರೆ, ಶುಕ್ರವಾರ, ಜೂನ್ 20, 2025, ಸೋಮವಾರದಂದು ಸದಸ್ಯರ ರಿಜಿಸ್ಟ್ರೇಷನ್ ಮತ್ತು ಡೆವಾಟಿಂಗ್‌ಗಳು ನಿರ್ವಹಿಸಿರುವ ಫಲಾನುಭವಿ ಮೂಲಕ ರಿಜಿಸ್ಟ್ರೇಷನ್ ಮತ್ತು ರಿಜಿಸ್ಟ್ರೇಷನ್ ಆಗಿರುವ ವ್ಯಕ್ತಿಯು ಮಾತ್ರ ರಿಮೋಟ್ ಇ-ಪೋಟಿಂಗ್ ಅಥವಾ ಇ-ಪೋಟಿಂಗ್ ಸೌಲಭ್ಯವನ್ನು ಪಡೆಯಲು ಅರ್ಹವಾಗಿರುತ್ತದೆ.

ಯಾವುದೇ ವಿವರಗಳಿಗಾಗಿ, ಸದಸ್ಯರು einward.ris@kfintech.com ಗೆ ವರದಿ ಮಾಡಬಹುದು.

- ಎಲೆಕ್ಟ್ರಾನಿಕ್ ರೂಪದಲ್ಲಿ ಮತ ಹಾಕುವುದಕ್ಕೆ ಸಂಬಂಧಿಸಿದಂತೆ ಯಾವುದೇ ವಿವರಗಳಿಗಾಗಿ / ದೂರುಗಳು ಇದ್ದಲ್ಲಿ, ಸದಸ್ಯರು / ಫಲಾನುಭವಿ ಮೂಲಕ ಮತ ಹಾಕುವುದು ಮೊಬೈಲ್ ಉದ್ದೇಶ, ಹಿರಿಯ ಮ್ಯಾನೇಜರ್, KFin ಟೆಕ್ನಾಲಜೀಸ್ ಲಿಮಿಟೆಡ್. ಇಮೇಲ್ mohsin.mohd@kfintech.com, ಫೋನ್: +91 040 6716 1562, ಟೋಲ್ ಫ್ರೀ ಸಂಖ್ಯೆ 1-800- 309-4001 ಗೆ ಸಂಪರ್ಕಿಸಬಹುದು.
- VC/OAVM ಮೂಲಕ ಸಭೆಯನ್ನು ಪ್ರವೇಶಿಸುವ ಮತ್ತು ಭಾಗವಹಿಸಲು ತಾಂತ್ರಿಕ ನೆರವು ಆಗುತ್ತಿರುವ ಸದಸ್ಯರು ಸಹಾಯವಾಣಿ ಸಂಖ್ಯೆ 1-800- 309-4001, ಅನ್ನು ಸಂಪರ್ಕಿಸಬಹುದು.

ಉಜ್ಜಿವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ಪರವಾಗಿ
ಸಹ/-
ಸಂಜೀವ್ ಬರ್ನವಾಲ್
ಕಂಪನಿ ಕಾರ್ಯದರ್ಶಿ

ಸ್ಥಳ: ಬೆಂಗಳೂರು
ದಿನಾಂಕ: ಜೂನ್ 03, 2025

WILL RETAIN TWO SPOTS ON ITC BOARD, SAYS CEO

Investment in ITC a strategic one: BAT

VIVEAT SUSAN PINTO
Mumbai, June 3

BRITISH AMERICAN TOBACCO (BAT) views its investment in ITC as a strategic one, chief executive Tadeu Marroca said in an investor call on Tuesday, days after paring its 25.4% stake in the company. The block deal last week saw BAT reduce its stake to 22.9% for ₹12,927 crore after offloading 313 million shares (2.5%) at ₹413 apiece.

Crucially, the stake sale marked a big shift in BAT's position within the ITC boardroom. A 25% holding allows shareholders to influence or oppose resolutions, especially special resolutions that require 75% of the votes cast to be in their favour. Marroca said that BAT would retain two directors on ITC's board post its block deal to ensure it has influence in the boardroom.

"ITC is a strategic investment for us. It is not a financial investment precisely because of the potential of the market. The demographics, GDP, per-capita growth that we are seeing are significant. ITC is also a well-oiled and run company. It is a leader in distribution, tobacco and cigarettes. We have a relationship for many years with ITC. We want to preserve a relevant stake in ITC," Marroca said of its future plans concerning ITC.

BAT said that it would use

SELL CALL

■ BAT said it would use the net proceeds from the block deal to extend the group's existing share buyback



■ BAT CEO Marroca said the block deal provided BAT the financial flexibility to achieve its targets

■ Out of 40 analysts tracking ITC, 38 maintain a 'buy' rating, one a 'hold' call, & one has 'sell' rating

the net proceeds from the block deal to extend the group's existing share buy-back programme by an additional approximately ₹2,310.6 crore taking the total amount to ₹12,714 crore.

Marroca said during the investor call that the ITC block deal provided BAT with the financial flexibility to achieve its targets by the second half of the year.

The London-listed nicotine products seller had last sold 436 million shares, or about 3.5% shares of ITC, in March 2024. The stake was then offloaded for ₹17,491 crore, which made it India's third-largest block deal ever.

On Tuesday, ITC shares were down 0.61% versus the previous day's close at ₹416.80 apiece on the BSE,

even as the benchmark BSE Sensex was down 0.78%.

The company, which demerged its hospitality arm ITC Hotels in January, posted a multifold growth in its Q4FY25 consolidated net profit to ₹19,727 crore mainly due to exceptional items.

The profit in the year-ago period was ₹5,121 crore. Excluding the exceptional items, ITC's Q4 profit rose 3% year-on-year to ₹5,155 crore. While Q4 revenue increased 10% year-on-year to ₹20,376 crore.

Out of 40 analysts tracking the company, 38 maintain a 'buy' rating, one recommends a 'hold,' and one suggests 'sell,' according to Bloomberg data. The average 12-month consensus price target implies an upside of 14.9%.

NPCL
Noida Power Company Limited

Noida Power Company Limited
Electric Sub Station, Knowledge Park-IV, Greater Noida-201310

TENDER NOTICE
Date: 04.06.2025

Sealed tender under two Bid System (Commercial & Technical) are invited for following job from all interested bidders

NIT No.	Tender Description	EMD (Rs. in Lakhs)	Start and Due Date & Time of Submission
NPCL/FY25-26/MS ITEMS (GALVANIZED)/011	ANNUAL RATE CONTRACT FOR SUPPLY OF MS ITEMS (GALVANIZED)	4.00	04.06.2025 & 25.06.2025 (UP TO 15:00 HOURS)

Cost of Individual Tender Document (Incl. GST) Rs 1180/- For other tender details and further amendment/corrigendum, please visit our website www.noidapower.com --> Procurement --> Tenders
DGM (CMM)

Shriram Properties
Homes that live in you

SHRIRAM PROPERTIES LIMITED
CIN: L72200TN2000PLC044560
Registered Office: Lakshmi Neela Rite Choice Chamber, New No.9 Bazullah Road, T.Nagar, Chennai – 600017.
Corporate Office: Shriram House, No.31, T. Chowdiah Road, 2nd Main, Sadashivnagar, Bengaluru - 560080.
Website: <https://www.shriramproperties.com>; **Phone:** +91 080 4022 9999, **Email:** cs.sp@shriramproperties.com

NOTICE OF POSTAL BALLOT

[Notice pursuant to the provisions of Section 110 of the Companies Act, 2013]

Members of the Company are hereby informed that pursuant to the provisions of Sections 108 and 110 and other applicable provisions, if any, of the Companies Act, 2013 (the 'Act'), read with Rule 20 and 22 of the Companies (Management and Administration) Rules, 2014 (the 'Rules'), as amended from time to time and Regulation 44 of the Securities and Exchange Board of India (Listing Obligations and Disclosure Requirements) Regulations, 2015, (Listing Regulations), Secretarial Standards on General Meetings issued by the Institute of Company Secretaries of India (SS-2) and other relaxations and clarifications issued by Ministry of Corporate Affairs (MCA) vide General Circular Nos. 14/2020 dated April 08, 2020, 17/2020 dated April 13, 2020, 22/2020 dated June 15, 2020, 33/2020 dated September 28, 2020, 39/2020 dated December 31, 2020, 10/2021 dated June 23, 2021, 20/2021 dated December 8, 2021, 1/2022 dated December 28, 2022, 09/2023 dated 25th September 2023 and 09/2024 dated 19th September 2024 ('MCA Circulars'), Circular No. SEBI/HO/CFD/CMD2/CIR/P/2021/11 dated January 15, 2021 (in continuation of Circular No. SEBI/HO/CFD/CMD1/CIR/P/2020/79 dated May 12, 2020) issued under Regulation 101 ('SEBI Circulars') and such other applicable laws and regulations, the Company has on Tuesday, June 03, 2025 completed the despatch of Postal Ballot Notice through electronic mode to the members, whose e-mail is registered with the KFin Technologies Limited ('Kfin'), Company's Registrar and Transfer Agent/ Depository Participant(s) as on Friday, May 30, 2025 i.e. the 'Cut-Off Date' for seeking their approval by way of Ordinary Resolution for the following special business:

Approval for the proposed material related party transactions with the Subsidiaries and/or Joint Ventures of the Company and between subsidiaries and Joint ventures where holding company is not a party to the transaction listed in Annexure-I to the explanatory statement during the financial year 2025-2026 ("2025-26") – Ordinary Resolution.

The Postal Ballot Notice is available on the Company's website <https://www.shriramproperties.com/company-announcements> and on the websites of the Stock Exchanges i.e. BSE Limited, National Stock Exchange of India Limited and NSDL at <https://www.bseindia.com> <https://www.nseindia.com> and <https://www.evoting.nsdl.com> / respectively. Members who do not receive the Postal Ballot Notice may download it from the above-mentioned websites.

The documents referred to in the Postal Ballot Notice are available for inspection electronically and members seeking to inspect such documents can send an e-mail to cs.sp@shriramproperties.com.

Instruction for remote e-voting:

In accordance with the applicable circulars issued by the Ministry of Corporate Affairs, the Company is providing to its members the facility to exercise their right to vote on the resolution proposed in the said Postal Ballot Notice only by electronic means ("e-voting"). The communication of the assent or dissent of the member would take place through remote e-voting process only. The Company has engaged the services of NSDL as the agency to provide e-voting facility.

Members may cast their votes during the period mentioned here-in below:

Commencement of e-voting: 9.00A.M. (IST) on Wednesday, June 04, 2025. End of e-voting: 5.00 P.M. (IST) on Thursday/June 03, 2025.

E-voting will not be allowed beyond the aforesaid date and time and the e-voting module shall be forthwith disabled by NSDL upon expiry of the aforesaid period. Once the vote on the resolution is cast by the Member, the same cannot be changed subsequently.

Manner of e-voting by members holding shares in dematerialised mode and members who have not registered their email address has been provided in the Postal Ballot Notice. The manner in which persons who have forgotten the user ID and Password, can obtain / generate the same, has also been provided in the said Notice.

Members whose names appear in the register of members of the Company or in the register of beneficial owners maintained by the depositories as on the Cut-Off Date, shall only be considered eligible for the purpose of e-voting.

Voting rights of a Member/ Beneficial Owner (in case of electronic shareholding) shall be in proportion to his/her/its shareholding in the paid-up equity share capital of the Company as on the Cut-Off Date. A person who was not a Member of the Company on the Cut-Off Date should treat the Postal Ballot Notice for information purpose only.

Manner of registering/updating e-mail address:

Members holding share(s) in dematerialised mode are requested to register/update their email ID with the Depository Participants ("DP") where they maintain their demat accounts.

The Board of Directors has appointed Mr. P. Sriram (FCS: 4862 COP: 3310) and / or Ms. Nithya Pasupathi (FCS 10601 COP 22562), Partners, SPNP Associates, Practicing Company Secretaries, as Scrutinizer for conducting the Postal Ballot voting process in a fair and transparent manner.

The resolution, if approved, shall be deemed to have been passed on the last date of e-voting i.e. Thursday, July 03, 2025. The results of e-voting will be declared on or before Monday, July 07, 2025 and will be displayed on Company's website <https://www.shriramproperties.com/company-announcements> and shall also be communicated to the Stock Exchanges where the equity shares of the Company are listed and National Securities Depository Limited, (NSDL). The Company will also display the results of the Postal Ballot at its Registered Office.

Contact details of the person responsible to address the grievances connected with the voting by postal ballot including voting by electronic means: Mr. K. Ramaswamy, Company Secretary and Compliance Officer e-mail id: cs.sp@shriramproperties.com

Individual Shareholders holding securities in demat mode may contact the respective helpdesk for any technical issues related to login through Depository i.e. NSDL and CDSL.

Date: June 04, 2025
Place: Bengaluru

By Order of the Board
Sd/- K. Ramaswamy
Company Secretary and Compliance Officer
A28580

Parsvnaths
committed to build a better world

PARSVNATH RAIL LAND PROJECT PRIVATE LIMITED
Regd. Office: Parsvnath Tower, Near Shahdara Metro Station, Shahdara, Delhi - 110 032
CIN: U45203DL2011PTC227343, Tel. : 011-43050100, 43010500; Fax : 011-43050473
E-mail: secretarial@parsvnath.com; website: www.parsvnath.com/prlp

Extract of Audited Annual Financial Results for the Quarter and Year ended March 31, 2025

Sl. No.	Particulars	Quarter ended 31-03-25 Audited	Quarter ended 31-03-24 Audited	Year ended 31-03-25 Audited	Year ended 31-03-24 Audited
1	Total Income from Operations	-	-	-	-
2	Net Profit / (Loss) for the period (before Tax, Exceptional and/or Extraordinary Items)	(2.13)	(3.52)	(14.78)	(16.66)
3	Net Profit / (Loss) for the period before tax (after Exceptional and/or Extraordinary Items)	(2.13)	(3.52)	(14.78)	(16.66)
4	Net Profit / (Loss) for the period after tax (after Exceptional and/or Extraordinary Items)	(2.13)	(3.52)	(14.78)	(16.66)
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	(2.13)	(3.52)	(14.78)	(16.66)
6	Paid up Equity Share Capital	14.10	14.10	14.10	14.10
7	Reserves (excluding Revaluation Reserve)	(5,125.35)	(5,110.57)	(5,125.35)	(5,110.57)
8	Net worth	(5,082.95)	(5,068.17)	(5,082.95)	(5,068.17)
9	Paid up Debt Capital / Outstanding Debt	11,656.05	11,645.37	11,656.05	11,645.37
10	Debt Equity Ratio	(2.29)	(2.30)	(2.29)	(2.30)
Earnings Per Share (of Rs.10/- each) (for continuing and discontinued operations) -					
11	1. Basic:	(1.51)	(2.50)	(10.48)	(11.81)
12	2. Diluted:	NA	NA	NA	NA
12	Debt Redemption Reserve	-	-	-	-
13	Debt Service Coverage Ratio	NA	NA	NA	NA
14	Interest Service Coverage Ratio	NA	NA	NA	NA

Notes :-
A. The above is an extract of the Annual Financial Results in pursuance of Regulation 52 of the SEBI (Listing Obligations and Disclosure Requirements) Regulations, 2015 ("Listing Regulations"). The full format of the Annual Financial Results are available on Company's website at <https://www.parsvnath.com/investors/ulr/listed-subsidiary-companies/prlp/financial-information-2/half-yearly-yearly-result/>.
B. For the other line items referred in regulation 52(4) of the Listing Regulations, pertinent disclosures are made in the Full format of the Annual Financial Results available on Company's website at <https://www.parsvnath.com/investors/ulr/listed-subsidiary-companies/prlp/financial-information-2/half-yearly-yearly-result/>.
C. In the absence of available profits, the Company has not created Debt Redemption Reserve during the period.
D. In the absence of revenue, Debt Service Coverage ratio and Interest service coverage ratio have not been reported.
E. Figures for previous year have been regrouped, wherever necessary, for the purpose of comparison.

For and on behalf of the Board
Parsvnath Rail Land Project Private Limited
Sd/-
Arvind Kumar Mishra
Director
DIN : 08250280

Place : Delhi
Date : 02 June, 2025

UJJIVAN
UJJIVAN SMALL FINANCE BANK
Build a Better Life

Ujjivan Small Finance Bank Limited

Registered Office : Grape Garden, No. 27, 3rd A Cross, 18th Main, 6th Block, Koramangala, Bengaluru 560 095, Karnataka, **Phone:** 080 4071 2121;
Email: corporatesecretarial@ujjivan.com, **Website:** <https://www.ujjivansfb.in/>

NOTICE OF THE 9TH ANNUAL GENERAL MEETING AND INFORMATION FOR E-VOTING

Notice is hereby given that:

1. The 9th Annual General Meeting ("AGM or Meeting") of the Members of Ujjivan Small Finance Bank Limited ("Bank") will be held on Friday, June 27, 2025 at 03:30 P.M. IST through Video Conferencing ("VC") / Other Audio Visual Means ("OAVM") in compliance with applicable provisions of the Companies Act, 2013 and rules made thereunder read with relevant General Circulars issued by MCA and SEBI (hereinafter collectively referred to as "the Circulars"), to transact the businesses as set forth in the Notice of the AGM dated April 30, 2025.

2. In compliance with the Circulars, the Notice of the AGM and Annual Report for the Financial Year 2024-25 has been sent by electronic mode to all the members whose email IDs are registered with the Bank's RTA/Depository Participant(s). These documents are also available for download on the website of the Bank, Stock Exchanges and e-voting agency KFin Technologies Limited (KFin Tech). The Notice of the AGM through emails was despatched to the members on Tuesday, June 03, 2025

3. Members holding shares either in physical form or dematerialized form or members whose email IDs are not registered, as on the cut-off date (Friday, June 20, 2025), may cast their votes on the business as set forth in the Notice of the AGM through remote e-voting (e-voting from the place other than venue of the AGM) or by e-voting during the proceedings of the Meeting (collectively referred as e-voting). The instructions for e-voting are provided in the Notice of the AGM.

4. The Members whose email IDs are not registered with the Depository Participant(s) and holding shares in dematerialized mode, are requested to register their email addresses and mobile numbers with their concerned depositories through their depository participants. Members holding shares in physical form are requested to register/update the details in prescribed Form ISR-1 and other relevant forms with RTA of the Company, KFin Technologies Limited, through 'In Person Verification' (IPV) or through hard copies which are self-attested, which can be shared on the address - Selenium Building, Tower-B, Plot No 31 & 32, Financial District, Nanakramguda, Serilingampally, Hyderabad, Rangareddy, Telangana India - 500 032 for receiving AGM Notice, e-voting instructions and seamless credit of dividend to their respective bank accounts.

5. Members are hereby informed that:

- The business as set forth in the Notice of the AGM may be transacted through remote e-voting or e-voting at the AGM (collectively referred as e-voting);
- The remote e-voting shall commence on Monday, June 23, 2025 at 09:00 AM IST;
- The remote e-voting shall end on Thursday, June 26, 2025 at 05:00 PM IST
- The cut-off date for determining the eligibility to vote by e-voting shall be Friday, June 20, 2025.
- Any person, who acquires shares and becomes member after May 30, 2025, being the cut-off date for ascertaining the list of members entitled to receive the Notice of AGM and up to the cut-off date for e-voting i.e., Friday, June 20, 2025, may kindly refer the Notice of the AGM uploaded on the website of the Bank at www.ujjivansfb.in. Such members holding shares as on the cut-off date may obtain the User ID and password from KFin Tech;
- Members may note that:
 - The remote e-voting module shall be disabled by KFin Tech after 5:00 P.M. on Thursday, June 26, 2025 and once the votes on a resolution is cast by the member, the member shall not be allowed to change it subsequently;
 - The facility for voting will also be made available during the AGM and those members present in the AGM through VC/OAVM, who have not cast their vote on the resolutions through remote e-voting and are otherwise not barred from doing so, shall be eligible to vote through the e-voting system during the AGM.
 - The members who have cast their vote(s) by remote e-voting may also attend the Meeting but shall not be entitled to cast their vote(s) again at the Meeting; and
 - A person, whose name is recorded in the register of members or in the register of beneficial owners maintained by the depositories as on the cut-off date i.e., Friday June 20, 2025 only shall be entitled to avail the facility of remote e-voting or for e-voting.

In case of any queries, Members may write to einward.ris@kfintech.com.

6. In case of any queries / grievances relating to voting by electronic means, the Members / Beneficial owners may contact Mr. Mohd Mohsin Uddin, Senior Manager, KFin Technologies Limited. email: mohsin.mohd@kfintech.com, Phone: +91 040 6716 1562, toll-free number 1-800- 309-4001.

7. The members who require technical assistance to access and participate in the meeting through VC/OAVM may contact the helpline number 1-800- 309-4001.

For Ujjivan Small Finance Bank Limited
Sd/-
Sanjeev Barnwal
Company Secretary

Place: Bengaluru
Date: June 03, 2025

Inspirisys Solutions Limited
CIN: L30006TN1995PLC031736
Regd. Office: First Floor, Dowlat Towers, New Door Nos. 57, 59, 61 & 63, Taylors Road, Kilpauk, Chennai – 600 010. Phone No. 044 4225 2000. Website: www.inspirisys.com Email Id: sundaramurthy.s@inspirisys.com

NOTICE

Notice is hereby given that the 30th Annual General Meeting (AGM) of the shareholders of the Company will be held on **Friday, 27th June, 2025 at 02.00 P.M.** through Video Conferencing (VC) / Other Audio Visual Means (OAVM).

In view of the relaxation pursuant to the Circular No. 14/2020 dated 08th April, 2020, Circular No. 17/2020 dated 13th April, 2020 issued by the Ministry of Corporate Affairs followed by Circular No. 20/2020 dated 05th May, 2020, Circular No. 02/2021 dated 13th January, 2021, Circular No. 2/2022 dated 05th May, 2022, Circular No. 10/2022 dated 28th December, 2022, Circular No. 09/2023 dated 25th September, 2023, Circular No. 09/2024 dated 19th September, 2024 and all other relevant circulars issued from time to time, physical attendance of the Members to the AGM venue is not required and AGM be held through video conferencing (VC) or other audio visual means (OAVM). Hence, Members can attend and participate in the AGM through VC/OAVM only.

The Notice of the AGM and the Annual Report for FY 2024-25 are being sent electronically to Members whose email addresses are registered with the Company/Depositories. For Members without registered emails, a letter with the web link to the Annual Report <https://www.inspirisys.com/investors/annual-reports> is being dispatched to their registered addresses. The Notice and Annual Report are also available on the Company's website, the stock exchange websites www.bseindia.com and www.nseindia.com, and NSDL's website www.evoting.nsdl.com. Shareholders may contact the Company at sundaramurthy.s@inspirisys.com for any queries.

Procedure for registration of e-mail address by shareholders:-

Members holding shares in Physical mode, who have not registered their e-mail address with the company, may get their e-mail addresses registered with MUFG Intime India Pvt. Ltd. (formerly known as Link Intime India Pvt. Ltd.) (Registrar & Share Transfer Agent - RTA) by clicking on https://web.in.mpms.mufg.com/EmailReg/Email_Register.html in their web site www.in.mpms.mufg.com at the Investor Services tab by choosing the E mail / Bank Registration heading and follow the registration process as guided therein. The members are requested to provide details such as Name, Folio Number, Certificate number, PAN, mobile number, and e-mail id and also upload the image of share certificate in PDF or JPEG format (upto 1 MB). In case of any query, a member may send an e-mail to RTA at mt.helpdesk@in.mpms.mufg.com

Members holding shares in Demat Form and who have not registered their e-mail addresses may temporarily get their e-mail addresses registered with RTA by clicking the link: https://web.in.mpms.mufg.com/EmailReg/Email_Register.html in their web site www.in.mpms.mufg.com at the Investor Services tab by choosing the E mail Registration heading and follow the registration process as guided therein. The members are requested to provide details such as Name, DPID, Client ID/ PAN, mobile number and e-mail id. In case of any query, a member may send an e-mail to RTA at mt.helpdesk@in.mpms.mufg.com. For permanent registration of email address for members holding shares in Demat mode, the Members are requested to register their e-mail address, in respect of demat holdings with the respective Depository Participant (DP) by following the procedure prescribed by the Depository Participant.

Instructions for Voting through electronic means:

The Members are hereby informed that pursuant to Regulation 44 of the SEBI (LODR) Regulations, 2015 and Section 108 of the Companies Act, 2013 read with Rule 20 of the Companies (Management and Administration) Rules, 2014, substituted by the Companies (Management and Administration) Amendment Rules, 2015 and MCA Circulars dated 08th April, 2020, 13th April, 2020 05th May, 2020, 25th September, 2023 and 19th September, 2024 and all other relevant circular issued by Ministry of Corporate Affairs, the Company has offered remote e-voting facility for transacting the business through National Securities Depository Limited (NSDL) to enable the members to cast their votes electronically.

In terms of SEBI Circular No. SEBI/HO/CFD/CFD-PoD-2/P/CIR/2024/133 dated 03rd October, 2024 on e-Voting facility provided by Listed Companies, Individual shareholders holding securities in demat mode are allowed to vote through their demat account maintained with Depositories and Depository Participants. Shareholders are required to update their mobile number and email ID correctly in their demat account in order to access e-Voting facility.

Members whose names appear on the Register of Members/Registrar of Beneficial Owners maintained by the depositories as on the cut-off date for e-voting, i.e., Thursday, 19th June, 2025 shall be entitled to avail the facility of remote e-voting/voting at the AGM. Any person, who acquires shares of the Company and becomes a member after dispatch of the Notice, but before the cut-off date for voting, i.e. Thursday, 19th June, 2025, may obtain the User ID and Password by either sending an e-mail request to evoting@nsdl.com or calling on 022 - 4886 7000.

Process for those shareholders who are holding shares in physical form or who have not registered their email ids can cast the vote through remote e-voting or through e-voting during the AGM.

In case shares are held in physical mode please provide Folio No., Name of shareholder, scanned copy of the share certificate (front and back), PAN (self-attested scanned copy of PAN card), and AADHAR (self-attested scanned copy of Aadhar Card) by email to sundaramurthy.s@inspirisys.com. In case shares are held in demat mode, please provide DPID-CLID (16 digit DPID + CLID or 16 digit beneficiary ID), Name, client master or copy of Consolidated Account statement, PAN (self-attested scanned copy of PAN card), AADHAR (self-attested scanned copy of Aadhar Card) to sundaramurthy.s@inspirisys.com. Alternatively shareholder/members may send a request to evoting@nsdl.com for procuring user id and password for e-voting by providing above mentioned documents.

The remote e-voting commences on Monday, 23rd June, 2025 (09:00 A.M.) and ends on Thursday, 26th June, 2025 (05:00 P.M.).

Members will not be able to cast their vote through remote e-voting beyond the said date and time and the remote e-voting module shall be disabled for voting by NSDL thereafter.

Additionally, the facility for e-voting shall also be made available at the time of AGM for Members attending the meeting who have not already cast their vote by remote e-voting shall be able to exercise their right through e-voting during the AGM. Detailed procedure for remote e-voting and e-voting at the AGM are provided in the Notice.

Mr. M. Alagar, Managing Partner (Membership No. F7488 and CoP No. 8196) of M/s. Alagar & Associates, (formerly known as M. Alagar & Associates) Practicing Company Secretaries, Chennai has been appointed as the Scrutinizer to scrutinize the e-voting and remote e-voting process in a fair and transparent manner.

The results declared along with the Scrutinizer's Report shall be placed on the Company's website www.inspirisys.com and website of NSDL <https://www.evoting.nsdl.com> and simultaneously communicated to BSE Limited (BSE) and National Stock Exchange of India Limited, (NSE) where the Company's shares are listed, within two working days of conclusion of AGM.

The documents will be available for inspection by the members in electronic mode. Members can send an e-mail to sundaramurthy.s@inspirisys.com requesting for inspection.

Notice is also given pursuant to Section 91 of the Companies Act, 2013 and Rule 10 of the Companies (Management and Administration) Rules, 2014, that the Register of Members and Share Transfer Books will remain closed from Saturday, 21st June, 2025 to Friday, 27th June, 2025 (both days inclusive) for Annual General Meeting.

Any query/grievance in relation to voting by electronic means can be addressed to NSDL, Ms. Prajakta Pawle, Executive, NSDL, 301, 3rd Floor, Naman Chambers, G Block, Plot No-C-32, Bandra Kurla Complex, Bandra East, Mumbai - 400051. Email: evoting@nsdl.com, Tel: 022 - 4886 7000.

By the order of the Board
For Inspirisys Solutions Limited
S. Sundaramurthy
Company Secretary

Place : Chennai
Date : 04.06.2025